



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಪುಟ 154 Volume 154	ಶುಕ್ರವಾರ, 14 ನವೆಂಬರ್ 2019 (ಕಾರ್ತಿಕ 23, ಶಕಾ ವರ್ಷ 1941) Bengaluru, Thursday, November 14, 2019 (Karthika 23, Shaka Varsha 1941)	ಪುಟ 45 Issue 45
-----------------------	--	--------------------

ಅಧಿಕೃತ

ಶುಕ್ರವಾರ, 14 ನವೆಂಬರ್ 2019 (ಕಾರ್ತಿಕ 23, ಶಕಾ ವರ್ಷ 1941)  
ಪುಟ 45  
Bengaluru, Thursday, November 14, 2019 (Karthika 23, Shaka Varsha 1941)

ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ, ಚಿತ್ರದುರ್ಗ ರಸ್ತೆ  
ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರ ಹಕ್ಕು, ಪುನರ್ಗವಸತಿ ಮತ್ತು ಪುನರ್ಗವಸತಿ ಕಾಯ್ದೆ-2013ರ  
(ದಿನಾಂಕ : 01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ರೂಂದಿಗೆ ಓದಲಾದ ಕಲಂ-11(1) ರಲ್ಲಿ ಮಾಡಿದೆ.

ಕರ್ನಾಟಕ

ಸಂ: ಕರ್ನಾಟಕ ಸರ್ಕಾರ/7/2019-20, ಕರ್ನಾಟಕ: 09-10-2019

ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳು ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಭೂಮಿಗಳಾಗಿ ಪರಿವರ್ತಿಸಲ್ಪಟ್ಟಿವೆ. ಈ ಭೂಮಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರಿಗೆ ಕಂಡು ಬಂದಿದೆ.

ಈ ಮೂಲಕ ತಿಳಿಸುವುದೇನೆಂದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು ಪುನರ್ಗವಸತಿ ಮತ್ತು ಪುನರ್ಗವಸತಿ ಕಾಯ್ದೆ-2013ರ (ದಿನಾಂಕ : 01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ಕರ್ನಾಟಕ ಸರ್ಕಾರದ ಅಧೀನ ಸಂ:ಕಂ:18/ಆರ್.ಇ.ಹೆಚ್.2014 ದಿನಾಂಕ : 06-02-2014 ರಂತೆ ಹೊಸ ಕಾಯ್ದೆ-2013ರ ಕಲಂ 11 ರ ಸೌಲಭ್ಯದ ಮೇರೆಗೆ (2013 ಕೇಂದ್ರದ 30 ನೇ ಕಾಯ್ದೆ) ಸದರಿ ಕಾನೂನಿನ ಕಲಂ-12 ರ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸುವಂತೆ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ರವರು ಈ ಮೂಲಕ ಕಾರ್ಯಪಾಲನೆ ಪ್ರಾಧಿಕಾರವನ್ನು «ಶುಕ್ರವಾರ, 14 ನವೆಂಬರ್ 2019 (ಕಾರ್ತಿಕ 23, ಶಕಾ ವರ್ಷ 1941)» ಪುಟ 45 ರಲ್ಲಿ ಚಿತ್ರದುರ್ಗ ಇವರಿಗೆ ನೀಡಲಾಗಿದೆ ಹಾಗೂ ಕಲಂ-43 ರ ಮೇರೆಗೆ ಪುನರ್ಗವಸತಿ ಮತ್ತು ಪುನರ್ಗವಸತಿ ಅಧಿಕೃತ ಪ್ರಾಧಿಕಾರದ ಕಾರ್ಯಪಾಲನೆಯನ್ನು ಅಪರ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರಿಗೆ ನೀಡಲಾಗಿದೆ.

ಈ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರ ಹಕ್ಕು, ಪುನರ್ಗವಸತಿ ಮತ್ತು ಪುನರ್ಗವಸತಿ ಕಾಯ್ದೆ-2013 ರನ್ವಯ ಕಲಂ-6(2) ರ ಅಡಿಯಲ್ಲಿ ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನಪಡಿಸುವಾಗ ಪರಿಸರದ ಮೇಲಿನ ಪರಿಣಾಮ ನಿರ್ಧರಣದ ಅಂಶ (Environmental Impact Assessment) ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ಪತ್ರದ ನಂ.ಎಫ್.12011/7/2009-1J.1 Dated:05-01-2010 ರ ನಡವಳಿಯಲ್ಲಿ ತೀರವಳಿ (Environmental Clearance) ನೀಡಲಾಗಿರುತ್ತದೆ. ಹಾಗಾಗಿ ಸಾಮಾಜಿಕ ನಿರ್ಧರಣದ ಅಂಶ (Environmental Impact Assessment) ಈ ನೀರಾವರಿ ಯೋಜನೆಗೆ ಅನ್ವಯಿಸುವುದಿಲ್ಲವೆಂದು ಸ್ಪಷ್ಟೀಕರಿಸಿದೆ.

2013 ರ ಕಾಯ್ದೆ ಕಲಂ-15(1)ರ ಮೇರೆಗೆ ಆಸಕ್ತಿಯುಳ್ಳವರು ತಮ್ಮ ತಂಟೆ-ತಕರಾರುಗಳನ್ನು ಈ ಅಧಿಸೂಚನೆ ಪ್ರಕಟಗೊಂಡ 60 ದಿನದೊಳಗೆ ಈ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ವಿಲೇಗೆ ಹಾಕಲಾಗುವುದು.



1	2	3	4	5	6	7	8	9	10	11	12	13
6	©.Dgī.   ĀgMā ©Eī ©.   gĀ°ĀAiā	©.Dgī.   ĀgMā ©Eī ©.   gĀ°ĀAiā	48	*	10-16	RĀŋ   °ĀUAiĀU	G½Pē d«ĀĀĒĀ	G½Pē d«ĀĀĒĀ	°Ā.UĀ. ĴĒĀ.64	°Ā.UĀ. ĴĒĀ.60	RĀŋ   1-22 °ĀUAiĀU-00 MI 03-22	
7	Ĵ.ī.PEZAzĀRgPĀEwō ©Eī °Ā   Pj AiāYā	Ĵ.ī.PEZAzĀRgPĀEwō ©Eī °Ā   Pj AiāYā °ĒĀ°ĀAvMā °ĀZĀY°ĒĀ«	64	7	0-38	RĀŋ	°Ā.ĴĒĀ.48	G½Pē d«ĀĀĒĀ	°Ā.ĴĒĀ.55	ĴĒĀ.48	0-27	
8	2Ā°Āw YĀ°ĀDvPĀ PĒĒĀ °Zī.JA.gĀd±ĀRgMā °Zī.JA.±ĀRgMā ©Eī °ĀgĀ¼Mā	2Ā°Āw YĀ°ĀDvPĀ PĒĒĀ °Zī.JA.gĀd±ĀRgMā °Zī.JA.±ĀRgMā ©Eī °ĀgĀ¼Mā	53	4	0-18	RĀŋ	°Ā.»Ā5	ĴĒĀ.48	°Ā.ĴĒĀ.55	G½Pē d«ĀĀĒĀ	0-06	Ĵ d«ĀĀ°ĒPē Ĵ.ĴĒĀ.53/5 gĀ Dgī.n.¹ zAgġAZĀ °Zī.¹.EkĀĒĀ PĀ°ĀĀj PĒĒĀ   .C±ĒĒĀ E°ġĀ CĒĀ°ĒĒġĀVĀġē
9	¹.°ĒĒĀPĀ±Mā ©Eī ZĒS. Mā °Zī.¹.EkĀĒĀ PĀ°ĀĀj PĒĒĀ   .C±ĒĒĀ	¹.°ĒĒĀPĀ±Mā ©Eī ZĒS. Mā °Zī.¹.EkĀĒĀ PĀ°ĀĀj PĒĒĀ   .C±ĒĒĀ	53	5	0-26	RĀŋ	°Ā.ĴĒĀ.54	°Ā.»Ā4	°Ā.ĴĒĀ.55	G½Pē d«ĀĀĒĀ	0-03	
10	°Zī.¹.EkĀĒĀ PĀ°ĀĀj PĒĒĀ   .C±ĒĒĀ ¹.°ĒĒĀPĀ±Mā ©Eī ZĒS. Mā	°Zī.¹.EkĀĒĀ PĀ°ĀĀj PĒĒĀ   .C±ĒĒĀ ¹.°ĒĒĀPĀ±Mā ©Eī ZĒS. Mā	54	5	2-11	RĀŋ	°Ā.ĴĒĀ.01	°Ā.ĴĒĀ.53	°Ā.ĴĒĀ.55	G½Pē d«ĀĀĒĀ	0-36	
11	PĪJA.NAPĀgMā ©Eī °ĀgĀ¼Mā zĒYā Pē   .ZĀzMā ©Eī YĀgġzMā	PĪJA.NAPĀgMā ©Eī °ĀgĀ¼Mā zĒYā Pē   .ZĀzMā ©Eī YĀgġzMā	55	1	2-25	RĀŋ	°Ā.ĴĒĀ.01	°Ā.»Ā2	G½Pē d«ĀĀĒĀ	°Ā.ĴĒĀ.54	1-12	
12	°Zī.JA.ĴĒĀ°Ā±ĀRgMā ©Eī °ĀġMā °Zī.¹.EkĀĒĀ PĀ°ĀĀj PĒĒĀ   .C±ĒĒĀ	°Zī.JA.ĴĒĀ°Ā±ĀRgMā ©Eī °ĀġMā °Zī.¹.EkĀĒĀ PĀ°ĀĀj PĒĒĀ   .C±ĒĒĀ	55	2   1	1-10	RĀŋ	°Ā.»Ā1	G½Pē d«ĀĀĒĀ	G½Pē d«ĀĀĒĀ	°Ā.ĴĒĀ.64	0-27	
			55	2   2	1-16							
13	gĀU Mā ©Eī °PĀt Yā	gĀU Mā ©Eī °PĀt Yā	1	2°	0-25	RĀŋ	°Ā.ĴĒĀ.3	°MĀH gĀ	°Ā.»2Ĵ	°Ā.»2¹¹	0-25	Dgī.n.¹ & DPĀgĀ ŠAZī «¹ĀtōPē vĀĖ EgĀ°Ĳ°ē

[illegible]

1	2	3	4	5	6	7	8	9	10	11	12	13
22	„Ä²Ä®ªÄ PÆÄÄ -Ä °Ûi.JA.±AUMÄ	„Ä²Ä®ªÄ PÆÄÄ -Ä °Ûi.JA.±AUMÄ	3	5	2-10	RÄ¶¶	-Ä.».1©	-Ä.»ÄEA.1	-Ä.».4	G½PÉ d«ÄÄEA	0-13	
23	¥ÄªÄ PÆÄÄ -Ä¶¶ °Ûi.JA.¥gRªP ÄEWÖ. ªÄzEi' ©Ei' -Ä¶¶ °Ûi.JA. ¥gRªP ÄEWÖ.	¥ÄªÄ PÆÄÄ -Ä¶¶ °Ûi.JA.¥gRªP ÄEWÖ ªÄzEi' ©Ei' -Ä¶¶ °Ûi.JA. ¥gRªP ÄEWÖ,	31	2J	1-38	RÄ¶¶	-Ä.»ÄEA.30	-Ä.»ÄEA.3	-Ä.».2¹	G½PÉ d«ÄÄEA	1-06	
24	J.,i.JA.PÄªÄÄgi ©Ei' ªÄgÄ¼ÄÄ	J.,i.JA.PÄªÄÄgi ©Ei' ªÄgÄ¼ÄÄ	31	2¹	0-08	RÄ¶¶	-Ä.»ÄEA.30	-Ä.»ÄEA.3	-Ä.».3	-Ä.».2J	0-08	
25	°Ûi'.¹.EkÄEA PÄªÄÄj PÆÄÄ   .C±ÆÄPA	°Ûi'.¹.EkÄEA PÄªÄÄj PÆÄÄ   .C±ÆÄPA	31	3	0-07	RÄ¶¶	-Ä.»ÄEA.30	G½PÉ d«ÄÄEA	-Ä.».2r	-Ä.».2¹	0-03	
26	PEDgi.EAUgAd ©Ei' gÄªÄ¥Ä ¹zÄÄ©Ei' ¹zÄªÄ¥Ä gÄªÄ¥Ä©Ei' ¹zÄªÄ¥Ä	PEDgi.EAUgAd ©Ei' gÄªÄ¥Ä ¹zÄÄ©Ei' ¹zÄªÄ¥Ä gÄªÄ¥Ä©Ei' ¹zÄªÄ¥Ä	30	3	0-25	RÄ¶¶	-Ä.».5	-Ä.».12	-Ä.»ÄEA.32	G½PÉ d«ÄÄEA	0-13	„Äj d«ÄÄªEP È j.»ÄEA.30/5 gÄ Dgi.n.¹ zAggAZÄ PÉ«.²ªÄgÄZÄÄ©Ei' «ÄgS.»Ä EªÄÄ CEÄ`PÄZP gÄVÄgÉ
27	PÉ«.²ªÄgÄZÄÄ©Ei' «ÄgS.»Ä JA.«ÄgÄ`ÄÄÄ©Ei' ªÄgÄ¼ÄÄ CªÄÄÄÄªÄ PÆÄÄ -Ä¶¶ ªÄÄd¥Ä	PÉ«.²ªÄgÄZÄÄ©Ei' «ÄgS.»Ä JA.«ÄgÄ`ÄÄÄ©Ei' ªÄgÄ¼ÄÄ CªÄÄÄÄªÄ PÆÄÄ -Ä¶¶ ªÄÄd¥Ä ªÄÄd¥Ä °ÄÄªÄAvÄÄ,	30	5	2-16	RÄ¶¶	-Ä.»ÄEA.32	-Ä.».3	-Ä.»ÄEA.32	G½PÉ d«ÄÄEA	0-02	
28	``ÄghÄÄÄÄÄ ``ÄgmP ÄÄ PÆÄÄ PÉf.F ±ÄÄÄ	``ÄghÄÄÄÄÄ ``ÄgmP ÄÄ PÆÄÄ PÉf.F ±ÄÄÄ	30	12	1-30	RÄ¶¶	-Ä.».3	-Ä.»ÄEA.31	-Ä.»ÄEA.32	G½PÉ d«ÄÄEA	0-27	
29	„Ä`ÄUÄP ÄÄ©Ei' -Ä¶¶ ªÄgÄ¼ÄÄ	„Ä`ÄUÄP ÄÄ©Ei' -Ä¶¶ ªÄgÄ¼ÄÄ	32	1	1-21	RÄ¶¶	PgPÉ.»PÄÄ ÜÄ	-Ä.»ÄEA.30	-Ä.».2	G½PÉ d«ÄÄEA	0-32	

f-ÁCRÁJ UMÄ  
avÄÄÜD f-É  
avÄÄÜD.

2013 ರ ಕಾಯ್ದೆ ಕಲಂ-15(1)ರ ಮೇರೆಗೆ ಆಸಕ್ತಿಯುಳ್ಳವರು ತಮ್ಮ ತಂಟೆ-ತಕರಾರುಗಳನ್ನು ಈ ಅಧಿಸೂಚನೆ ಪ್ರಕಟಗೊಂಡ 60 ದಿನದೊಳಗೆ ಈ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ವಿಲೇಗೆ ಹಾಕಲಾಗುವುದು.

ಈ ಜಮೀನು ಸ್ವಾಧೀನ ಕೆಲಸ ನಿರ್ವಹಿಸುವಲ್ಲಿ ನರ್ಕಾರದಿಂದ ನೇಮಿಸಲ್ಪಟ್ಟ ಮೋಜಿಣಿದಾರರಿಗಾಗಲಿ ಅಥವಾ ಈ ಕೆಲಸ ಮಾಡುವವರಿಗೆ ಯಾರೂ ಅಡ್ಡಿ ಮಾಡಕೂಡದೆಂದು ಎಚ್ಚರಿಕೆಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು ಪುನರ್ಗವಸತಿ ಮತ್ತು ಪುನರ್ಗನಿರ್ಮಾಣ ಕಾಯ್ದೆ-2013ರ ಕಲಂ-11(4)ರ ಮೇರೆಗೆ ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕ ದಿಂದ ಸದರಿ ಸ್ವಾಧೀನಪಡಿಸಿಕೊಳ್ಳುವ ಭೂಮಿಯನ್ನು ಒಪ್ಪಂದದ ಮೇರೆಗೆ ವಿಕ್ರಯಿಸುವ, ಫಿಲಿಂಗ್ ಅಡವಿಡುವ, ಅನುಭವ ಬದಲಾಯಿಸುವ ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಬಂಧಿಸಿದೆ. ತಹಯಾವುದೇ ಕ್ರಯ ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಐತೀರ್ಪು ರಚಿಸುವಾಗ ಗಣನೆಗೆ ತೆಗೆದುಕೊಳ್ಳದೇ ಅಂತಿಮವಾಗಿ ಸದರಿ ಕಾಯ್ದೆ ಅನ್ವಯ ಭೂಸ್ವಾಧೀನ ಪಡಿಸಿಕೊಳ್ಳಲಾಗುವುದೆಂದು ಈ ಮೂಲಕ ತಿಳಿಯಪಡಿಸಲಾಗಿದೆ.

«±āµÀ··ē, áçāēáçpáj U¼ā

·ZÁæª Ã®®YqÉAiÉÃd£É

avæäüð.

UÁÄ : PÉÉ, ÀÄ

**f-ÁCRÁj U4Ä**

av~~æ~~ÄU~~Ü~~ f<sup>-</sup>é

avèrli.

f-É: avèÄUØ

$$^{\circ}\text{E}\tilde{\text{A}}\S\frac{1}{2} : {}^2\tilde{\text{A}}\text{g}\tilde{\text{A}}\text{A}\neq\tilde{\text{A}}\text{g}\tilde{\text{A}}$$

**VÁ®ÆPÄ : °É, ÌÄÜØ**

f-É: avèÄUØ

[illegible]

[illegible]

1	2	3	4	5	6	7	8	9	10	11	12	13
14	2 <sup>a</sup> ႁႃႇႃႇႃ ႇႃႇ ႇႃႇႃ ႇႃႇႃႇႃ ႇႃ ႇႃႇႃ ႇႃႇ ႇႃႇႃ ႇႃ ႇႃႇႃ ႇႃ ႇႃႇႃ ႇႃႇႃ ႇႃ ႇႃႇႃ	2 <sup>a</sup> ႁႃႇႃႇႃ ႇႃႇ ႇႃႇႃ ႇႃႇႃႇႃ ႇႃ ႇႃႇႃ ႇႃႇ ႇႃႇႃ ႇႃ ႇႃႇႃ ႇႃ ႇႃႇႃ ႇႃႇႃ ႇႃ ႇႃႇႃ	59	1	4-34	ႇႃႇႃ ႇႃႇႃႇႃ	».ႇႃ.1 ႇႃ ႇႃႇႃႇႃ «ႇႃႇႃ ႇႃ.».ႇႃ.02	».ႇႃ.3 ».ႇႃ.1 ႇႃ ႇႃႇႃ «ႇႃႇႃ	ႇ.ႇႃ.17 ႇ.ႇႃ.17	».ႇႃ.1 ႇႃ ႇႃႇႃ «ႇႃႇႃ	ႇႃႇႃ 0-10 ႇႃႇႃႇႃ 0-12 ႇႃ ႇႃ 0-22	ႇႃႇႃ ႇႃ ႇႃႇႃႇႃ ႇႃႇႃ «ႇႃႇႃႇႃ ႇႃႇႃ ႇႃႇႃႇႃ
15	ႇႃႇႃႇႃ ႇႃႇ ႇ.ႇႃ	ႇႃႇႃႇႃ ႇႃႇ ႇ.ႇႃ	59	2	1-18	ႇႃႇႃႇႃ	ႇ.ႇႃ.61	ႇႃ.».ႇႃ.1	ႇ.ႇႃ.60	».ႇႃ.2 ႇႃ ႇႃႇႃ «ႇႃႇႃ	0-12	
16	NAPAG ႇႃ ႇႃႇႃ ႇႃႇ ႇႃ ႇႃႇႃႇႃ ႇႃ ႇ.ႇႃ ႇႃႇႃႇႃ ႇႃ ႇ.ႇႃ ႇႃႇႃ ႇႃ ႇ.ႇႃ	NAPAG ႇႃ ႇႃႇႃ ႇႃႇ ႇႃ ႇႃႇႃႇႃ ႇႃ ႇ.ႇႃ ႇႃႇႃႇႃ ႇႃ ႇ.ႇႃ ႇႃႇႃ ႇႃ ႇ.ႇႃ	59	3	0-10	ႇႃႇႃ	ႇႃ.».ႇႃ.1	ႇ.ႇႃ.55	ႇ.ႇႃ.17	».ႇႃ.3 ႇႃ ႇႃႇႃ «ႇႃႇႃ	0-05	
17	ႇႇႇ.ႇႃႇႃႇႃ ႇႃႇ ႇႃႇႃႇႃ. ႇႃႇႃ	ႇႇႇ.ႇႃႇႃႇႃ ႇႃႇ ႇႃႇႃႇႃ. ႇႃႇႃ	59	5	0-22	ႇႃႇႃႇႃ	ႇႃ.».ႇႃ.1	ႇႃ.».ႇႃ.1	ႇ.ႇႃ.17	».ႇႃ.5 ႇႃ ႇႃႇႃ «ႇႃႇႃ	0-04	
18	ႇႇႇ.ႇႃႇႃႇႃ ႇႃႇ ႇႃႇႃႇႃ. ႇႃႇႃ	ႇႇႇ.ႇႃႇႃႇႃ ႇႃႇ ႇႃႇႃႇႃ. ႇႃႇႃ	59	6	0-20	ႇႃႇႃ	».ႇႃ.6 ႇႃ ႇႃႇႃ «ႇႃႇႃ	ႇႃ.».ႇႃ.1	ႇႃ.».ႇႃ.1	».ႇႃ.6 ႇႃ ႇႃႇႃ «ႇႃႇႃ	0-05	
19	ႇ.ႇႃ	ႇ.ႇႃ	60	1	0-06	ႇႃႇႃႇႃ	ႇ.ႇႃ.61	ႇ.ႇႃ.17	ႇႃ.».ႇႃ.2	ႇ.ႇႃ.59	0-06	
20	ႇႃႇႃႇႃ ႇႃႇ ႇႃႇႃ	ႇႃႇႃႇႃ ႇႃႇ ႇႃႇႃ	60	2	0-30	ႇႃႇႃ ႇႃႇႃႇႃ	ႇ.ႇႃ.61	ႇ.ႇႃ.17	ႇႃ.».ႇႃ.3	ႇႃ.».ႇႃ.1	ႇႃႇႃ 0-23 ႇႃႇႃႇႃ 0-07 ႇႃ ႇႃ 0-30	
21	ႇႃႇႃ ႇႃႇ ႇ.ႇႃ	ႇႃႇႃ ႇႃႇ ႇ.ႇႃ	60	3 1	1-15	ႇႃႇႃ	ႇ.ႇႃ.61	».ႇႃ.3 ႇႃ ႇႃႇႃ «ႇႃႇႃ	».ႇႃ.3 ႇႃ ႇႃႇႃ «ႇႃႇႃ	».ႇႃ.2	0-02	
22	1. ႇႃႇႃႇႃ ႇႃႇ ႇႃႇႃ	1. ႇႃႇႃႇႃ ႇႃႇ ႇႃႇႃ	61	2	4-24	ႇႃႇႃ	ႇ.ႇႃ.16	ႇ.ႇႃ.60	ႇ.ႇႃ.61 ႇႃ ႇႃႇႃ «ႇႃႇႃ	ႇႃ.».ႇႃ.15	1-08	
23	ႇႃႇႃႇႃ.ႇႃႇႃ ႇႃႇ ႇႃႇႃ	ႇႃႇႃႇႃ.ႇႃႇႃ ႇႃႇ ႇႃႇႃ	15	1 2	4-34	ႇႃႇႃ	ႇႃ.».ႇႃ.1 / 3	ႇႃ.».ႇႃ.2	ႇ.ႇႃ.16	».ႇႃ. 1 /2 ႇႃ ႇႃႇႃ «ႇႃႇႃ	0-13	

f-ÁCRÁJ UIMÄ  
avEÄÜD f-É  
avEÄÜD.



PIAZZA E-ASÉ (ME. ACILÉ-2)





**PÀZÁAiÄ . à<sup>a</sup>Á®AiÄ**

Cϕü ÆZÈÉ

ASÍ: PÆ 139 ··E, ÁVÄ 2018, ··ÄUÄEgÄ, ÇEÁAPÄ: 18.10.2019.

vā<sup>a</sup>APKegā f-ē<sup>a</sup>AZIVj VĀ<sup>o</sup>EPĀ, PĀ<sup>i</sup>Ā<sup>o</sup>KEAS%, EĀ<sup>i</sup>APĀ<sup>a</sup>ĀEP<sup>i</sup>Mi UĀ<sup>e</sup>ĀZĀ<sup>j</sup>ĀEA. 4, 5/3, 6, 7, 8, 10, 11, 12/7, 16/2  
 °AUKE 17 ĀjzAVé MI ĀO 16 PĒ EASgiUMARé MI ĀO 08-10 JPhē «<sup>1</sup>tō<sup>a</sup>EAB vā<sup>a</sup>APKegā-gĀiĀZĀUD gē<sup>-</sup>ē AihEAdEUĀV  
 'KE<sup>i</sup>ĀCĀENĀr<sup>1</sup>PKEĀPĀ "''E<sup>i</sup>ĀCĀEĀYBaiĀiĀ<sup>i</sup>ē<sup>a</sup>YAgZĀ<sup>i</sup>BPMf<sup>i</sup>, NEPIYJ<sup>i</sup>°AgZĀ<sup>i</sup>°RM, YĀEPD<sup>i</sup>Ā<sup>i</sup>AvNÜYĀEji<sup>i</sup>°AAöt PĀAiN-2013"<sup>a</sup>GĀ  
 PPA 19(7)gr<sup>i</sup> PĀögrĀ<sup>i</sup>YĀZMPĀZĀ CCPAgREAB ZĀA-Ā<sup>1</sup>, F<sup>i</sup>YĀhtzRe 19(1)gr<sup>i</sup> CAwĀ<sup>a</sup>CŭNEZEÉ<sup>i</sup>°Egr<sup>i</sup>PĀ  
 CEĀAPĀ 17.09.2019 jAZĀ31.12.2019 grĀMUEPĀ<sup>-</sup>Ā<sup>a</sup>RA±RĀB«<sup>i</sup>J<sup>1</sup>DzĀ<sup>2</sup>zē

PR-209

SC-40

PEÁOÏ PÀ gÁdÁYÁ®gÁ DeÁEÁ, ÁgÁ a ÁvÁU C a gÁ o E J E P è  
2 Á a Á J

PAÖgZi CÇÄÈ PÄÄiÖZPÖ(¥)  
PAZAAi E-ASE ('ME ACÄE-2)

**PÀZÁAiÄ . à<sup>a</sup>Á®AiÄ**

Cϕü ÆZÈÉ

ASÍ: PAE 04 DE AGO 2019, AUMENGA, CEAPA: 16.10.2019.

vā@APKegā f-ē @ÄZÄVj VÄ®EPÄ, PÄÄ'Ä ®EÄS½, @Ä-EÄPÄ UÄ®ÄZÄ ÄEÄ.78/2 gP-e 1-32 1/2 JPBje «1Ätö@EÄB vā@APKegä-gÄÄIÄZÄUÜD ge-ē AiKEAdEUÄV "ÄEÄCÄEÄMÄPKEVÄPÄ ""ÄEÄCÄEÄ YÄÄIÄIÄ°e YÄgÄZÄDPÄf ÄEPÄ YJYÄgÄZÄ ÖNÄ, YÄEÄPÄ, ÄÄÄVÄ YÄEÄji ÄÄÄÄöt PÄÄIÄV-2013"ga PÄPÄ 19(7)gr PÄögPÄ YÄZÄPÄZÄ CÄPÄgPÄEÄB ZÄÄ-Ä¹, F YÄgÄZÄE 19(1)gr CAWÄÄ CÄüMEZE®EgÄ, PÄ CÄÄAPÄ 01.08.2019 jAZÄ31.12.2019 grPÄUEPÄ-ÄPÄ+PEÄB «J¹ DZÄ²¹ZÄ

PR-210

SC-40

PEÁOI PÁ gÁdÁÁ®gÁ DeÁÁÁ, ÁgÁ aÁvÁU C aÁgÁ oÁÁ EÁÈ  
2ÁÁ Á Á J

PAÖgZÀ CÇÀÈÀ PÁÀÄÖZPÖ(¥)  
PAZAAiA E-ASE ('KE ACÀÈ-2)

**PÀZÁAiÄ . à<sup>a</sup>Á®AiÄ**

Cϕü ÆZÈÉ

ASÍ: PÆ 06 ··E. ÁVÄ 2019, ··AUMÆqÄ, ÇEÁAPÄ: 16.10.2019.

vā<sup>a</sup>APKegā f<sup>-</sup>ē<sup>a</sup>āZāVj vĀ<sup>o</sup>ĀEPĀ, «ĀrUĀ<sup>2</sup> o<sup>o</sup>ĒĀS½, CāgūPĀe UĀPĀZĀ ĀEA.13/1, 13/2, 10/3, 10/5, 12, 25/2, 24/23, 25/4, 24/18, 23/2, 21/2, 22, 45, 83/1, 139, 123 ā<sup>a</sup>ĀVĀU 48 Āj zĀVē MI ĀO 44 P<sup>o</sup>D<sup>o</sup> EĀSgūUMĀ EĀ MI ĀO 20-04 3/4 JPhē «1ā<sup>o</sup>tōĀEĀB vā<sup>a</sup>APKegā-gĀĀiāZĀUōD gē<sup>ē</sup> AīĒĀDEUĀV ĒE.ĀCĀĒĀr<sup>-</sup>1PĒĒMĀPĀ “ĒE.ĀCĀĒĀ ~~Yāiāiāiā<sup>o</sup>~~ē Yāgē~~ā~~āP<sup>o</sup>Mē ĀEP<sup>o</sup> Yj<sup>o</sup>ōAgē~~ā~~āP<sup>o</sup>Mē, YĀEP<sup>o</sup>D<sup>o</sup> ā<sup>a</sup>ĀVĀU YĀĒg<sup>o</sup>j<sup>o</sup> ā<sup>a</sup>Āōt PĀĀiV-2013”gā PĀPĀ 19(7)gĀ PĀōgPĀ YēZĀPĀZĀ CĀPĀgPĀEĀB ZĀĀ-Ā<sup>1</sup>, F YāiāiāZĀē<sup>o</sup>19(1)gĀ CĀw<sup>a</sup> CĀjĒZĒē<sup>o</sup>ōĒgĀ PĀ CĒĀPĀ 01.08.2019 jĀZĀ31.12.2019 gPĀjĒPĀ-Ā<sup>a</sup>PĀPĀEĀB «1<sup>o</sup> DZĀ<sup>2</sup>1zē

PR-211

**SC-40**

PIEÄÖI PÄ gÄdÄÄ®gÄ DeÄÄÄ, ÄgÄ a ÄvÄÜ CÄgÄ oÄÄ, ÄÄÄ  
2ÄÄÄ ÄÄÄ

PAÖgZÀ CÇÄÈ PÁAÄÖZPÖ(¥)  
PAZAAIA E-ASE (ME, AÇÄE-2)

**PÀZÁiÄ , àaÁ®AiÄ**

Cϕü ÆZÈÉ

ASÍ: PÁE 119 DE AÑO 2018, AUMENGA, CEAPA: 18.10.2019.

vā<sup>a</sup>APKegā f-ē<sup>a</sup>ĀZāVj vā®EPā, «ĀrUā<sup>2</sup> °KEAS½, PāmUEaqEP Mī Uā®ĀZā ĒEA. 24, 23/2, 15/1, 19/2, 20, 21, 17/3, 18/8, 8/1, 1, 3/2 °āvūā 4/1 ĪjzAvē MI ĀO 16 ĤĖ EASgiUMĤ ē MI ĀO 08-13 1/2 JPhē «Ītō°EAB vā<sup>a</sup>APKegā-gĀĀĪZĀUD gē ē AĪEAdEUAV ĤE ĄCĀEMĪPPEMĤ “” ĤE ĄCĀEA YMAIĀĪ° ē ¥AgkzĀPMē, EPD¥J °AgkzĀ RM, ¥ĀEPD, ū āvūū ¥ĀEgī ±āMōt PĀĀĪŲ-2013”gā PPA 19(7)gr ĤĀōgrĀ ¥kzMPĀZā CČPAGĤEAB ZĀ Ā-Ā¹, F ¥ĤĤZĤ ē 19(1)gr CAwā ĊčĵEZRE°Egr ĤĀ ČĒĀPĀ 01.08.2019 j Azā31.12.2019 grĤĪEPĀ-ĀĤĀ±PEB «Ĭ¹ DzĒ²zf

PR-212

**SC-40**

PEÁOI PÀ gÁdÁÁ®gÁ DeÁEÁ, ÁgÁ a ÁvÁU C a gÁ °EÁ EÁ è  
2Ág a Á J

PAÖgZÀ CÇÄÈÀ PÄÄIÖZPÖ(¥)  
PAZAAIA E-ASE (ME ACME-2)

